




ಕರಡಿಗಳನ್ನು ಕಂಡ ತಕ್ಷಣ ಏನು ಮಾಡಬೇಕು ಮತ್ತು ಏನು ಮಾಡಬಾರದು


ಮಾಡಬೇಕು



ಕಾಡಿನಲ್ಲಿ ಒಂಟಿಯಾಗಿ ಚಲಿಸಬೇಕಾಗಿ ಬಂದಾಗ ದೊಣ್ಣೆ ಹಿಡಿದು ಶಬ್ದ ಮಾಡುತ್ತಾ ಸಂಚರಿಸುವುದು ಉತ್ತಮ, ಇದು ನಮ್ಮ ಬರುವಿಕೆಯನ್ನು ಮೊದಲೇ ತಿಳಿದು ಕರಡಿಗಳು ದೂರ ಉಳಿಯುತ್ತವೆ



ಕರಡಿಗಳನ್ನು ಆಕರ್ಷಿಸುವುದನ್ನು ತಪ್ಪಿಸಲು ಮಹುವಾ(ಇವೈ) ಹೂವುಗಳಂತಹ ಅರಣ್ಯೇತರ ಉತ್ಪನ್ನಗಳನ್ನು ಮನೆಯಲ್ಲಿ ಸುರಕ್ಷಿತವಾಗಿರಿಸಿಕೊಳ್ಳಿ



ಹಠಾತ್ತಾಗಿ ನೀವು ಕರಡಿಗಳಿಗೆ ಎದುರಾದರೆ ಅಥವಾ ಕರಡಿಗಳು ನಿಮ್ಮನ್ನು ಗಮನಿಸುತ್ತಿದ್ದರೆ ನಿಧಾನವಾಗಿ ಹಿಂದೆ ಸರಿಯಿರಿ



ಕರಡಿಗಳು ನಿಮ್ಮನ್ನು ಗಮನಿಸುವ ಮೊದಲು ನೀವು ಅದರ ಇರುವಿಕೆ ಗಮನಿಸಿದ ತಕ್ಷಣ ಯಾವುದೇ ಶಬ್ದ ಮಾಡದೇ ನಿಂತು ನಿಧಾನಕ್ಕೆ ಹಿಂತಿರುಗಿ



ಕರಡಿಗಳು ದೂರದಿಂದ ನಿಮ್ಮ ಮೇಲೆ ದಾಳಿ ಮಾಡಲು ಬರುತ್ತಿರುವುದನ್ನು ಗಮನಿಸಿದ ತಕ್ಷಣ ಎರಡು ಕೈಗಳನ್ನು ಮೇಲಕ್ಕೆತ್ತಿ ಜೋರಾಗಿ ಕೂಗುವುದರಿಂದ ಕರಡಿಗಳು ನಮ್ಮನ್ನು ದೊಡ್ಡ ಎದುರಾಳಿ ಗಳೆಂದು ಭಾವಿಸಿ ಆಕ್ರಮಣ ನಿಲ್ಲಿಸುತ್ತವೆ



ಹಳ್ಳಿಯ ಪರಿಮಿತಿಯಲ್ಲಿ ಅಥವಾ ಕಾಡಂಚಿನ ಹಳ್ಳಿಗಳಲ್ಲಿ ಕರಡಿಗಳನ್ನು ಕಂಡ ಕೂಡಲೇ ಅರಣ್ಯ ಇಲಾಖೆಗೆ ವಿಷಯ ತಿಳಿಸಿ



ದಾಳಿಗೊಳಗಾದ ವ್ಯಕ್ತಿಯನ್ನು ತ್ವರಿತವಾಗಿ ಹತ್ತಿರದ ಆಸ್ಪತ್ರೆಗೆ ಕೊಂಡೊಯ್ಯಬೇಕು ಮತ್ತು ಅರಣ್ಯ ಇಲಾಖೆಗೆ ವಿಷಯ ತಿಳಿಸಬೇಕು



ಕಾಡಿನಲ್ಲಿ ಒಂಟಿಯಾಗಿ ಸಂಚರಿಸಬೇಡಿ



ಸೂರ್ಯಾಸ್ತದ ನಂತರ ಅಥವಾ ಕತ್ತಲಾದ ನಂತರ ಹೂವು, ಸೊಪ್ಪು, ಮರದ ಮುಟ್ಟುಗಳನ್ನು ಸಂಗ್ರಹಿಸಲು ಕಾಡಿಗೆ ಹೋಗಬೇಡಿ



ಕರಡಿಗಳು ಹತ್ತಿರ ಇದ್ದಾಗ ಅದರ ಗಮನ ಸೆಳೆಯುವ ಹಾಗೆ ಶಬ್ದ ಅಥವಾ ಓಡಬೇಡಿ ಕರಡಿಗಳು ಇದನ್ನು ಬೆದರಿಕೆ ಎಂದು ಭಾವಿಸಿ ನಮ್ಮ ಮೇಲೆ ದಾಳಿ ಮಾಡಬಹುದು



ಕರಡಿಗಳಿಂದ ತಪ್ಪಿಸಿಕೊಳ್ಳಲು ಯಾವುದೇ ಹತ್ತಿರದ ಮರಗಳನ್ನೇರಬೇಡಿ, ಅವುಗಳ ಮರಗಳನ್ನು ಸರಾಗವಾಗಿ ಹತ್ತುತ್ತದೆ



ಯಾವುದೇ ಕಾರಣಕ್ಕೂ ಕಲ್ಲುಗಳನ್ನು ಎಸೆಯಬೇಡಿ, ಇದು ಕರಡಿಗಳನ್ನು ಕೆರಳಿಸಬಹುದು ಅಥವಾ ನಮ್ಮ ಮೇಲೆ ದಾಳಿ ಮಾಡಬಹುದು



ಸೂರ್ಯೋದಯ ಅಥವಾ ಸೂರ್ಯಾಸ್ತದ ಸಮಯಕ್ಕೆ ಮಲವಿಸರ್ಜನೆಗೆ ಕಾಡು ಅಥವಾ ಕಾಡಿನ ಅಂಚಿಗೆ ಹೋಗುವುದನ್ನು ನಿಲ್ಲಿಸಿ, ಶೌಚಾಲಯವನ್ನು ಬಳಸುವುದು ಒಳಿತು



ಮನೆಯ ಸುತ್ತ ಮುತ್ತ ಅಥವಾ ರಸ್ತೆಯ ಬದಿಯಲ್ಲಿ ಆಹಾರದ ತ್ಯಾಜ್ಯಗಳನ್ನು ಎಸೆಯಬೇಡಿ, ಇದು ಕರಡಿಗಳನ್ನು ಆಕರ್ಷಿಸುತ್ತದೆ

ಭಾರತದಲ್ಲಿ ಮಾನವ-ವನ್ಯಜೀವಿ ಸಂಘರ್ಷ ತಗ್ಗಿಸುವಿಕೆ

ಭಾರತದಲ್ಲಿ ಮಾನವ-ವನ್ಯಜೀವಿ ಸಂಘರ್ಷ ತಗ್ಗಿಸುವಿಕೆಯ ಮೇಲೆ ಇಂಡೋ-ಜರ್ಮನ್ ಸಹಕಾರ

2017-2023

ಭಾರತದಲ್ಲಿ ಮಾನವ-ವನ್ಯಜೀವಿ ಸಂಘರ್ಷ ತಗ್ಗಿಸುವಿಕೆಗೆ
ಸಾಮರಸ್ಯದ ಸಹ-ಅಸ್ತಿತ್ವದ ವಿಧಾನವನ್ನು ತೆಗೆದುಕೊಳ್ಳುವುದು



Implemented by
GIZ
Deutsche Gesellschaft
für Internationale
Zusammenarbeit (GIZ) GmbH

